T

January 31, 2025

BSE Limited,
Phiroze Jeejeebhoy Towers,
Dalal Street,
Mumbai- 400001, India.
Scrip Code: 544172

National Stock Exchange of India Limited
Exchange Plaza, C-1, Block G,
Bandra Kurla Complex, Bandra (E),
Mumbai - 400 051, India.
Trading symbol: INDGN

Dear Sir / Madam,

Sub: Newspaper Advertisement-Financial Results for quarter ended December 31, 2024

Pursuant to Regulation 47 of SEBI (Listing Obligations and Disclosure Requirements) Regulations, 2015, please find enclosed copies of the newspaper advertisement published in Financial Express (English) and Vishwavani (Kannada) today, relating to financial results for quarter ended December 31, 2024.

This will also be posted on the company's website. https://www.indegene.com/

This is for your information and records.

For Indegene Limited

Srishti Ramesh Kaushik
Company Secretary and Compliance officer



Indegene Limited (Formerly Indegene Private Limited), Third Floor, Aspen G-4 Block, Manyata Embassy Business Park (SEZ), Outer Ring Road, Nagawara, Bengaluru- 560 045, Karnataka, India

Phone: +91 80 4674 4567, +91 80 4644 7777 www.indegene.com

CIN: U73100KA1998PLC102040

FINANCIAL EXPRESS

NOTICE TO EQUITY SHAREHOLDERS Transfer of Equity Shares and unpaid/unclaimed dividend pertaining to Final Dividend of the F.Y. 2017-2018 of the Company to Investor Education and Protection Fund Authority

Notice is hereby given that pursuant to provisions of Section 124(6) of the Companies Act, 2013 and the Investor Education and Protection Fund Authority (Accounting, Audit, Transfer and Refund) Rules, 2016 as amended from time to time (the "Rules"), the equity shares of the Company with respect of which dividend has not been paid or claimed by the shareholders for seven (7) consecutive years or more are required to be transferred by the Company to the demat account of the Investor Education and Protection Fund Authority (the 'Authority'). In this regard the unclaimed / unpaid Final dividend of F.Y. 2017-2018 declared by the Company is becoming due for transfer to the Authority on or after 26th August, 2025

In compliance with the Rules the Company has sent individual communications to the concerned shareholders at their latest available address to claim such dividend(s) and corresponding shares. This communication is addressed to those shareholders whose shares are liable to be transferred to the Authority during financial year 2025-2026 for

The Company has also uploaded full details of such shareholders including their names, folio number or DP ID & Client ID and equity shares due for transfer to the Authority on its website https://smcindiaonline.com/. Shareholders are requested to refer to the said website to verify the details of unpaid/unclaimed dividend and the shares liable to be transferred to the Authority.

The concerned shareholders, holding equity shares in physical form and whose shares are liable to be transferred to the Authority, may note that the Company would be issuing new share certificate(s) in lieu of the original share certificate(s) held by them for converting the said shares into demat form, after following the procedures as prescribed by the Ministry of Corporate Affairs. Thereafter, the said shares would be transferred in favour of the Authority. The original share certificate(s) registered in the name of the shareholder(s) will stand automatically cancelled.

For the equity shares held in demat form, the Company would inform respective depository by way of corporate actions, where the shareholders have their account for the transfer of such shares in favour of the Authority.

In case the Company does not receive any communication from the concerned shareholders on or before 25th August, 2025. The Company without any further notice shall in compliance with the Rules, transfer such shares and dividend to the Authority by the due date in accordance with the procedure stipulated in the Rules.

Please note that no claim shall lie against the Company in respect of the shares transferred to the Authority. However, the unclaimed dividend and shares transferred to the Authority including all benefits accruing on such shares, if any, can be claimed back by the concerned shareholders from the Authority after following the procedure prescribed by the Rules. For more details please refer www.iepf.gov.in and also on Company website at https://smcindiaonline.com/

In case of any queries in respect of the above matter, shareholders may contact the Registrar and Transfer Agent of the Company, MUFG Intime India Private Limited, Noble Heights, 1st Floor, Plot NH-2, C-1 Block LSC, Near Savitri Market, Janakpuri, New Delhi - 110058, Tel No. 011- 41410592-94, E-mail id: delhi@linkintime.co.in. Website: www.linkintime.co.in

For SMC Global Securities Limited Sd/-

(Suman Kumar)

E.V.P. (Corporate Affairs & Legal), Company Secretary & General Counsel Date: 31st January, 2025

Place: New Delhi Corporate Identity Number (CIN: L74899DL1994PLC063609)

Registered Office: 11/6B, Shanti Chamber, Pusa Road, New Delhi-110005 Ph: +91-11-30111000, 40753333 | Fax: +91-11-25754365





[CIN: U51100GJ1992PLC023975]

Regd Off: Plot No C/4/10/B/2nd Floor Adarsh Industrial

LYKA EXPORTS LIMITED



Dr. Lal PathLabs Limited

CIN: L74899DL1995PLC065388

Regd. Office: Block E, Sector-18, Rohini, New Delhi- 110085

Corporate Office: 12th Floor, Tower B, SAS Tower, Medicity, Sector-38, Gurugram – 122 001, Haryana Phone: +91 124 3016500 | Fax: +91 124 4234468; Website: www.lalpathlabs.com; Email: cs@lalpathlabs.com

EXTRACT OF CONSOLIDATED UNAUDITED FINANCIAL RESULTS FOR THE QUARTER & NINE MONTHS ENDED 31 DECEMBER, 2024

S. No.	Particulars	3 months ended 31 December, 2024	Nine months ended 31 December, 2024	Corresponding 3 months ended 31 December, 2023
		(Unaudited)	(Unaudited)	(Unaudited)
1	Total Income from Operations	6,218	19,264	5,572
2	Net Profit for the period before Tax and Exceptional items#	1,383	4,713	1,159
3	Net Profit for the period before Tax and after Exceptional items#	1,383	4,713	1,159
4	Net Profit for the period after Tax and after Exceptional items#	981	3,367	822
5	Total Comprehensive Income for the period after tax#	980	3,357	824
6	Paid up Equity Share Capital (face value of Rs. 10/- per share)	836	836	835
7	Earnings Per Share (of Rs. 10/- each) (not annualised)			
	(a) Basic (In Rs.)	11.60	39.91	9.77
	(b) Diluted (In Rs.)	11.58	39.83	9.76

#Before non-controlling Interest

Key numbers of the Standalone Results are as under:

Key ηι	umbers of the Standalone Results are	(Rs. in million except as stated)		
S. No.	Particulars		Nine months ended 31 December, 2024 (Unaudited)	Corresponding 3 months ended 31 December, 2023 (Unaudited)
1	Total Income from Operations	5,576	17,268	4,911
2	Profit for the period before Tax	1,512	4,955	1,195
3	Profit for the period after Tax	1,145	3,726	883
4	Total comprehensive income	1,143	3,712	883

- The above results were reviewed by the Audit Committee and approved by the Board of Directors in their respective meetings held on 30 January, 2025.
- iii. The Board of Directors, which has been identified as being the chief operating decision maker (CODM), evaluates the Group's performance, allocates resources based on the analysis of the various performance indicators of the Group as a single unit. Therefore there is no reportable segment for the Group, in accordance with the requirements of Indian Accounting Standard 108 - 'Operating Segments', notified under the Companies (Indian Accounting Standard) Rules, 2015.
- The consolidated other equity (excluding revaluation reserve) as on 31 March 2024 is 17,658 Million
- The above is an extract of the detailed format of Quarterly and nine months financial results as per Ind AS filed with the Stock Exchange under Regulation 33 of the SEBI (Listing obligations and Disclosure Requirements) Regulation, 2015. The full Financial Results of the Quarter and nine months ended is available on the Stock Exchange websites (www.bseindia.com and www.nseindia.com) and the Company's website at https://www.lalpathlabs.com/investors/investors-inside/quarterly-

For and on behalf of the Board of Directors of Dr. Lal PathLabs Limited

(Hony) Brig. Dr. Arvind Lal **Executive Chairman**



Place: Gurugram

Date: 30 January, 2025

Complex Opp: S B I, Bharuch, Ankleshwar, Gujarat, 393 002. Email: companysecretary@lykalabs.com FORM NO. CAA 2 [Pursuant to Section 230 (3) of the Companies Act, 2013 and

Rule 6 and 7 of the Companies (Compromises, Arrangements and Amalgamation) Rules, 2016] BEFORE THE HON'BLE NATIONAL COMPANY LAW TRIBUNAL, AHMEDABAD BENCH (COMPANY APPLICATION NO. C.A.(CAA)/58(AHM)2024)

IN THE MATTER OF THE COMPANIES ACT, 2013 AND
IN THE MATTER OF SECTIONS 230 TO 232 AND
OTHER APPLICABLE PROVISIONS

OF THE COMPANIES ACT, 2013 AND IN THE MATTER OF SCHEME OF AMALGAMATION OF LYKA

EXPORTS LIMITED WITH LYKA LABS LIMITED AND THEIR RESPECTIVE SHAREHOLDERS AND CREDITORS LYKA EXPORTS LIMITED,

CIN: U51100GJ1992PLC023975

A company incorporated within the meaning of Section 2(20) of the Companie Act, 2013, having its Registered Office at Plot No C/4/10/B/2nd Floor Adarsh Industrial Complex Opp: S B I, Bharuch, Ankleshwar, Gujarat, 393 002. Applicant 1/ Transferor Company

NOTICE AND ADVERTISEMENT OF NOTICE CONVENING THE MEETING OF THE EQUITY SHAREHOLDERS AND UNSECURED CREDITORS OF LYKA EXPORTS LIMITED

NOTICE is hereby given that the Hon'ble National Company Law Tribunal Ahmedabad Bench, (the "NCLT"), by an order dated January 23, 2025, (the "NCLT Order"), has directed convening the meeting of the equity shareholders and unsecured creditors of Lyka Exports Limited (the "Company" / "Transferor Company") for the purpose of considering, and if thought fit, approving the Scheme of Amalgamation between the Transferor Company and Lyka Lab Limited (the "Transferee Company") and their respective shareholders and creditors (hereinafter referred to as the "Scheme") pursuant to Sections 230 to 232 of the Companies Act, 2013 (the "Act") read with the Companies (Compromises, Arrangements and Amalgamation) Rules, 2016 (the "CAA" Rules") and other applicable provisions of the Act and the CAA Rules.

In pursuance of the said NCLT Order and as directed therein, further notice is hereby given that the meeting of equity shareholders and unsecured creditors of the Transferor Company will be held through video conferencing ("VC") or Other Audio Visual Means ("OAVM") (hereinafter referred to as the "Meeting") in compliance with the applicable laws including circulars issued by the Ministry of Corporate Affairs from time to time and they are requested to attend the Meeting on the date and time as stated below:

Particulars	Equity Shareholders	Unsecured Creditors		
Day and Date	Tuesday, March 04, 2025	Tuesday, March 04, 2025		
Time	10.00 A.M. IST	12.00 P.M. IST		

The Transferor Company has sent via email the Notice of the Meeting dated January 31, 2025 and the Explanatory Statement as required under Sections 230(3), 232(1) and (2) and 102 of the Act read with Rule 6 of the Rules and the documents as stated in the index of the Notice (collectively referred as 'Notice & Annexures") on January 31, 2025 to those equity shareholders and insecured creditors whose email addresses are registered with the Company or Depositories. Kindly note that the Notice of this Meeting will also be available on the website of the NSDL at www.evoting.nsdl.com.

Up to the date of this Meeting, Copies of the Scheme and the explanatory statement can be obtained free of charge within 1 (one) working day on a requisition being so made for the same by any person entitled to attend the Meeting at the Registered Office of the Company between 10:00 A.M. IST to 5:00 P.M. IST.

The NCLT has appointed Mr. Dhrunal Y Bhatt to be the Chairperson for the Meeting and Mr. Kaushal Doshi, to be the Scrutinizer for the Meeting to scrutinize the remote e-Voting process as well as e-Voting during the Meeting in a fair and transparent manner and submit a report on the votes cast to the Chairperson of the Meeting or to any person so authorized by the Chairperson, within 48 hours of the conclusion of the Meeting.

The equity shareholders and unsecured creditors shall have the facility and option of voting on the resolution for approval of the Scheme by casting their votes (a) through e-Voting system available at the Meeting to be held through VC / OAVM or (b) by remote e-Voting during the period as stated below:

Particulars	Equity Shareholders	Unsecured Creditors	
Cut-off dates for e-Voting	Tuesday, February 25, 2025	Sunday, June 30, 2024	
Commencement of remote e-Voting period	Saturday, March 01, 2025 09.00 A.M. IST	Saturday, March 01, 2025 09.00 A.M. IST	
End of remote e-Voting period	Monday, March 03, 2025 05.00 P.M. IST	Monday, March 03, 2025 05.00 P.M. IST	

The detailed procedure for attending the Meeting through VC/OAVM and e-voting, forms part of the said Notice, and the equity shareholders and unsecured creditors are requested to read the same. Some of the important details regarding e-Voting are provided below:

I. If any equity shareholders and unsecured creditors opts for remote e-Voting,

he/she will nevertheless be entitled to attend and participate in discussion at the Meeting, but not to vote again during the Meeting through VC / OAVM Once the vote on a resolution is cast by he/she through remote e-Voting, then, he/she shall not be allowed to change his/her vote so cast subsequently or cast the vote again at the Meeting.

The voting rights of the equity shareholders and unsecured creditors will be in proportion to their share of the paid-up equity share capital and total unsecured debt of the Company, respectively, as on the Cut-Off Date stated in the above table respectively. A person whose name is recorded in the Registrar of Members maintained by the Company/RTA or in the Registrar

Company, as on the Cut-Off Date only shall be entitled to vote. · The Scheme, if approved by the requisite majority of equity shareholders and unsecured creditors of the Transferor Company as per Section 230(6) of the Act, will be subject to subsequent approval of the NCLT and such other approvals, permissions and sanctions from any other regulatory or statutory authority(ies) as may be deemed necessary.

of Beneficial Owners maintained by the Depositories / Accounts of the

of e-voting agency, National Securities Depositary Limited (the "NSDL") at www.evoting.nsdl.com. 7. In case of any queries, you may refer the Frequently Asked Questions (FAQs) and e-Voting user manual available at the download section of www.evoting

7. The result along with the Scrutiniser's Report, will be displayed on the website

nsdl.com or call on: 022 - 4886 7000 or send a request at evoting@nsdl.com. For Lyka Exports Limited

> Mr. Dhrunal Y Bhatt Chairperson

Mumbai; January 31, 2025



Email: investor_relations@vaibhavglobal.com; Website: www.vaibhavglobal.com NOTICE OF RECORD DATE FOR THE PURPOSE OF 3" INTERIM DIVIDEND

NOTICE is hereby given that pursuant to provisions of Section 91 of the Companies Act 2013 read with Rules made thereunder and in accordance with SEBI Regulations, the Board of Directors at its meeting held on Wednesday, 29th January, 2025 has declared the 314 Interim Dividend for the Financial Year 2024-25 and the record date for the purpose of said dividend has been fixed as Saturday, 8" February, 2025. The dividend shall be credited/dispatched within 30 days from the date of declaration.

SEBI has stipulated that all listed companies shall use approved mode of payment viz direct credit, NEFT, RTGS, 'payble-at-par' warrants/ cheques etc. for the purpose of making payments to the shareholders. All the shareholders are requested to immediately update their Bank Account No., if the same has not been updated with the Company's share transfer agent or the depository participant, as the case may be. Please keep your updated email ID registered with the Company/ Depository Participant to receive timely communication.

This notice may be accessed on Company's website i.e www.vaibhayglobal.com and also on Stock Exchange websites i.e www.bseindia.com & www.nseindia.com For Vaibhav Global Limited

Place : Jaipur Yashasvi Pareek (Company Secretary)

Date: 29" January, 2025 ACS: 39220



imdegene°

INDEGENE LIMITED

(formerly Indegene Private Limited) CIN No. U73100KA1998PLC102040 Regd Office: Aspen Block G4, 3rd Floor,

Manyata Embassy Business Park, Outer Ring Road, Nagawara, Bengaluru - 560 045

Extract of Unaudited Consolidated Financial Results for the quarter and nine months ended 31 December 2024

SI.		Quarter ended	Nine months ended	Quarter ended 31 December 2023
No.	Particulars	31 December 2024	31 December 2024	
		Unaudited	Unaudited	Unaudited
1	Revenue from operations	7,204	20,837	6,734
2	Net profit for the period (before tax and exceptional items)	1,463	3,900	1,323
3	Net profit for the period before tax (after exceptional items)	1,463	3,900	1,323
4	Net profit for the period after tax (after exceptional items)	1,097	2,891	988
5	Total comprehensive income for the period	1,229	3,121	984
6	Equity share capital (Face value of ₹ 2 each)	478	478	444
7	Earnings per share (EPS) for the period	1 21		
	(face value of ₹ 2 each) (Not annualised for interim periods)	1 0		
200	(a) Basic EPS	4.59	12.23	4.45
	(b) Diluted EPS	4.55	12.12	4.42

- 1. The above results have been reviewed by the Audit Committee and approved by the Board of Directors at its meeting held on 30 January 2025. The statutory auditors have performed a limited review of the Consolidated Financial Results for the quarter and nine months ended 31 December 2024 and have issued an unmodified review report on the same.
- 2. The above Consolidated Financial Results of the Group have been prepared in accordance with Indian Accounting Standards ("Ind AS") 34 - Interim Financial Reporting, recognition and measurement principles of Indian Accounting Standards ("Ind AS") prescribed under Section 133 of the Companies Act, 2013, as amended, read with the relevant rules issued thereunder and in terms of Regulation 33 of the SEBI (Listing Obligations and Disclosure Requirements) Regulations, 2015.
- During the nine months ended 31 December 2024, the Company has completed Initial Public Offer (IPO) of 40,766,550 equity shares of face value of ₹2 each at an issue price of ₹452 per share, comprising fresh issue of 16,833,818 shares aggregating to ₹7,600 and offer for sale of 23,932,732 shares by selling shareholders aggregating to ₹10,818. The Equity shares of the Company were listed on National Stock Exchange of India Limited (NSE) and BSE Limited (BSE) on 13 May 2024. The Company was not mandatorily required to prepare and publish results for the quarter and nine months ended 31 December 2023 in accordance with the regulations.

Standalone Information:

(All amounts in ₹ millions, except per share data)

SI.		Quarter ended	Nine months ended	Quarter ended
No.	Particulars	31 December 2024	31 December 2024	31 December 2023
		Unaudited	Unaudited	Unaudited
1	Revenue from operations	2,867	8,269	2,600
2	Profit before tax	661	1,720	408
3	Net profit for the period	499	1,270	296
4	Other comprehensive income / (losses)	8	11	(6)
5	Total comprehensive income for the period	507	1,281	290

33 of the SEBI (Listing and Other Disclosure Requirements) Regulations, 2015. The detailed format of consolidated and standalone results of the Company are available on the National Stock Exchange of India Limited (URL: www.nseindia.com), the BSE Limited website (URL: www.bseindia.com) and on the Company's website (URL: www.indegene.com/investor-

For and on behalf of the Board of Directors INDEGENE LIMITED (formerly INDEGENE PRIVATE LIMITED)

Manish Gupta Bengaluru 30 January 2025 Chief Executive Officer and Executive Director

"IMPORTANT"

Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

THIS IS A PUBLIC ANNOUNCEMENT FOR INFORMATION PURPOSES ONLY AND IS NOT A PROSPECTUS ANNOUNCEMENT AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES UNDER THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED ("SEBI ICDR REGULATIONS"), INITIAL PUBLIC OFFERING OF EQUITY SHARES ON THE MAIN BOARD OF THE STOCK EXCHANGES (AS DEFINED IN THE DRHP) IN COMPLIANCE WITH CHAPTER II OF THE SEBI ICDR REGULATIONS. NOT FOR RELEASE, PUBLICATION OR DISTRIBUTION DIRECTLY OR INDIRECTLY, OUTSIDE INDIA

PUBLIC ANNOUNCEMENT



Code to view the DRHP

Place: Kolkata, West Bengal

Date: January 30, 2025



Sd/

ELLENBARRIE INDUSTRIAL GASES LTD

ELLENBARRIE INDUSTRIAL GASES LIMITED Our Company was incorporated as a public limited company under the Companies Act, 1956 as 'Ellenbarrie Industrial Gases Limited', pursuant to a certificate of incorporation dated November 23, 1973 issued by the Registrar of Companies, Kolkata at West Bengal

("RoC"), Our Company received a certificate for commencement of business issued by the RoC dated April 9, 1974. Our Company was listed on the Calcutta Stock Exchange on May 3, 1976. Further, pursuant to the Board Resolution dated August 3, 2016 our company applied for voluntary delisting on August 3, 2016. Consequently, our Company was voluntarily delisted from Calcutta Stock Exchange, pursuant to the approval provided by the Calcutta Stock Exchange, on June 29, 2018, with effect from July 2, 2018. Registered and Corporate Office: 3A, Ripon Street, Kolkata - 700016, West Bengal, India. Telephone: 033-48226521; Contact person: Aditya Keshri, Company Secretary and Compliance Officer E-mail: complianceofficer@ellenbarrie.com; Website: www.ellenbarrie.com; Corporate Identity Number: U24112WB1973PLC029102

NOTICE TO INVESTORS

In reference to the draft red herring prospectus dated September 18, 2024 ("DRHP"), filed by the Company with the Securities and Exchange Board of India ("SEBI"), BSE Limited and National Stock Exchange of India Limited ("Stock Exchanges") and the advertisements for filing the DRHP published in all editions of Financial Express (a widely circulated English national daily newspaper), and Dainik Statesman (a widely circulated Bengali daily newspaper) and Dainik Statesman (a widely circulated Bengali daily newspaper). Kolkata, where the Registered and Corporate Office of the Company is located) on September 20, 2024, in relation to the Offer, investors should note the following:

 Our Company has received an intimation dated January 30, 2025 from Padam Kumar Agarwal and Varun Agarwal, our Promoter that they have on January 30, 2025 transferred 2,104,328 Equity Shares having face value of ₹ 2 for cash at a price of ₹ 427.69 per Equity Share, aggregating to ₹900.00 million, pursuant to (i) share purchase agreement dated January 22, 2025 executed between Padam Kurnar Agarwala and Ashoka India Equity Investment Trust PLC; (ii) share purchase agreement dated January 22, 2025 executed between Padam Kumar Agarwal, and Ashoka Whiteoak Emerging Markets Trust PLC; and (iii) share purchase agreement dated January 27, 2025, executed between Varun Agarwal, and Mukul Mahavir Agrawal (together the "Secondary Sale"). The details of the Secondary Sale are:

S.No Date of Total consideration Name of the Name of the Transferee Percentage of pre-Offer Transfer price per transfer Transferor **Equity Shares** share capital of the Company (%) Equity Share (in ₹) transfer (in ₹ million) January 30, 2025 Padam Kumar Agarwala Ashoka India Equity Investment Trust PLC 1,426,266 1.09 427.69 610.00 Secondary transfer 0.07 427.69 40.00 January 30, 2025 Padam Kumar Agarwala Ashoka Whiteoak Emerging Markets Trust PLC Secondary transfer 93,526

427.69 3. January 30, 2025 Varun Agarwal Mukul Mahavir Agrawal 584,536 0.44 250.00 Secondary transfer 2. Please note that Equity Shares transferred pursuant to the Secondary Sale do not form part of the Equity Shares proposed to be offered by our Promoter, as a part of the Offer or as a part of minimum promoters' contribution. Further, please note that the Equity Shares transferred pursuant to the Secondary Sale, being the pre-Offer Equity share capital held by persons other than the Promoters shall be subject to lock-in, in accordance with Regulation 17 of the SEBI ICDR Regulations.

3. The aforementioned transferees, are not in any manner, connected with our Company, Promoter, Promoter Group, Directors, Key Managerial Personnel, and Group Companies and the directors and key managerial personnel of the Group Companies. Please note that this Notice does not purport to, nor does it, reflect all the changes that have occurred from the date of filing of the Draft Red Herring Prospectus and the date of this Notice does not include all the changes and/or updates that will be included in the Red Herring Prospectus and the Prospectus. Please note that the information included in the Draft Red Herring Prospectus will be suitably updated, including to the extent updated by way of this Notice, as may be applicable, in the Red Herring Prospectus and the Prospectus. Investors should not rely on the Draft Red Herring Prospectus or this Notice for any investment decision, and should read the Red Herring Prospectus, as and when it is filed with the RoC. SEBI and the Stock Exchanges before making an investment decision with respect to the Offer.

All capitalized terms used in this Notice shall, unless the context otherwise requires, have the same meaning as ascribed in the DRHP.

BOOK RUNNING LEAD MANAGERS REGISTRAR TO THE OFFER IFL CAPITAL MOTILAL OSWAL KFINTECH JM FINANCIAL INVESTMENT BANKING IIFL Capital Services Limited Motilal Oswal Investment Advisors Limited JM Financial Limited KFin Technologies Limited 24th Floor, One Lodha Place, Senapati Bapat Marg, (formerly known as KFin Technologies Private Limited) Motifal Oswal Tower, Rahimtullah, Sayani Road, Opposite Parel 7th Floor, Cnergy, Appasaheb Marathe Marg, Selenium, Tower B. Plot No. 31 and 32 Financial District Nanakramguda. ST Depot, Prabhadevi, Mumbai 400 025, Maharashtra, India Lower Parel (W), Mumbai 400 013, Maharashtra Prabhadevi, Mumbai 400 025 Maharashtra, India Tel: +91 22 4646 4728; E-mail: ellenbarrie.ipo@iiflcap.com Tel: +91 22 7193 4380; E-mail: ellenbarrie.ipo@motilaloswal.com Tel: +91 22 6630 3030; E-mail: ellenbarrie.ipo@jmfl.com Investor grievance e-mail: ig.ib@iiflcap.com Tel: +91 40 6716 2222; E-mail: eigl.ipo@kfintech.com Investor grievance e-mail: moiaplredressal@motilaloswai.com Investor grievance e-mail: grievance.ibd@jmfl.com Website: www.iiflcap.com Website: www.motilaloswalgroup.com Website: www.jmfl.com Investor grievance e-mail: einward.ris@kfintech.com Contact Person: Anuj Damani/Mansi Sampat Contact Person: Kunal Thakkar Contact Person: Prachee Dhuri Website: www.kfintech.com; Contact Person; M Murali Krishna SEBI Registration No.: INM000011005 SEBI Registration: INM000010940 SEBI Registration No.: INM000010361

Serilingampally, Hyderabad, Rangareddi 500 032 Telangana, India. SEBI Registration No.: INR000000221

For ELLENBARRIE INDUSTRIAL GASES LIMITED

On behalf of the Board of Directors

Aditya Keshri Company Secretary and Compliance Officer

ELLENBARRIE INDUSTRIAL GASES LIMITED is proposing, subject to applicable statutory and regulatory requirements, receipt of requisite approvals, market conditions and other considerations, to undertake an initial public offer of its Equity Shares and has filed the

DRHP dated September 18, 2024 with SEBI and with the Stock Exchanges. The DRHP shall be available on the websites of the Stock Exchanges i.e., BSE at www.bseindia.com, NSE at www.nseindia.com, on the websites of the BRLMs, i.e. Motilal Oswal Investment Advisors Limited at www.motilaloswalgroup.com, IFL Capital Services Limited at www.infl.com and on the website of our Company at www.ellenbarrie.com. Potential investors should note that investment in equity shares involves a high degree of risk and for details relating to such risk, see the section titled "Risk Factors" on page 33 of the DRHP. Potential investors should not rely on the DRHP filed with SEBI for making any investment decision. This announcement is not an offer of securities for sale in the United States or elsewhere. This announcement has been prepared for publication or distribution, directly or indirectly, in or into the United States. The Equity Shares have not

been and will not be registered under the U.S. Securities Act of 1933, as amended (the "U.S. Securities Act") or any state securities and unless so registered, may not be offered or sold within the United States, except pursuant to an exemption from, or in a transaction not subject to, the registration requirements of the U.S. Securities Act and applicable U.S. state securities laws. Accordingly, the Equity Shares are being offered and sold outside the United States in "offshore transactions" as defined in and in reliance on, Regulation S under the U.S. Securities Act and the applicable laws of the jurisdictions where such offers and sales are made. CONCEPT


financialexp.epapr.in



ಸಮಾಚಾರ ಸಣ್ಣದಲ್ಲ

ಇಂದು ಕುವೆಂಪು ಪ್ರಶಸ್ತಿ ಪ್ರದಾನ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಮತ್ತು ದ.ರಾ.



ಬೇಂದ್ರೆ ಜನ್ನದಿನಾಚರಣೆ ಮತ್ತು ಕುವೆಂಪು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶುಕ್ರವಾರ ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ. ಕನ್ನಡ ಸಂಘರ್ಷ ಸಮಿತಿ ಆಯೋ

ಜಿಸಿರುವ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಪತ್ರಕರ್ತ ರಾಮಣ್ಣ ಎಚ್., ಡಾ.ಕೆ.ವೆಂ.ಶ್ರೀನಿವಾಸ ಮೂರ್ತಿ, ಎ.ಎಸ್.ನಾಗರಾಜಸ್ವಾಮಿ ಭಾಗವಹಿಸಲಿ ದ್ದಾರೆ. ಕುವೆಂಪು ಅನಿಕೇತನ ಪ್ರಶಸ್ತಿಗೆ ಡಾ. ವಡ್ಡಗೆರೆ ನಾಗರಾಜಯ್ಯ, ಕುವೆಂಪು ಚಿರಂತನ ಪ್ರಶಸ್ತಿಗೆ ಪ್ರೊ. ಅಗ್ರಹಾರ ಕೃಷ್ಣಮೂರ್ತಿ, ಕುವೆಂಪು ಯುವ ಕವಿ ಪ್ರಶಸ್ತಿಗೆ ಮಂಜುಳಾ ಹುಲಿಕುಂಟೆ ಭಾಜನರಾಗಿ ದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಫೆ.7ರಿಂದ ಪ್ರವೇಶ, ಕಾವ, ಜಾಣ ಪರೀಕ್ಷೆ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ಸಾಹಿತ್ಯ ಪರೀಕ್ಷೆಗಳಾದ ಕನ್ನಡ ಪ್ರವೇಶ, ಕಾವ, ಜಾಣ ಪರೀಕ್ಷೆಗಳು ಫೆ.7,8 ಮತ್ತು 9ರಂದು ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ಡಾ.ನಾಡೋಜ ಮಹೇಶ್ ಜೋಶಿ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು 2024-25ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳನ್ನು ಫೆ.7, 8 ಮತ್ತು 9ರಂದು ಒಟ್ಟು 3 ದಿನಗಳ ಕಾಲ ರಾಜ್ಯದ 18 ಕೇಂದ್ರಗಳಲ್ಲಿ ನಡೆಸಲಿದೆ. ಅರ್ಹ ಅಭ್ಯರ್ಥಿಗಳಿಗೆ ಮೇಲ್ತಂಡ ಪರೀಕ್ಷೆಗಳ ಪ್ರವೇಶ ಪತ್ರಗಳನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಲಾಗಿದೆ. ಪೆ.1ರ ಬಳಿಕವೂ ಪ್ರವೇಶ ಪತ್ರ ತಲುಪದಿದ್ದರೆ ಈ ಬಗ್ಗೆ ಅಭ್ಯರ್ಥಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿಚಾರಿಸಬಹುದು. ಹೆಚ್ಚಿನ ಮಾಹಿತಿಗೆ 080-26612991, 26623584, 26523867 ಸಂಪರ್ಕಿಸಿ. ಅಭ್ಯರ್ಥಿಗಳು ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಅಂತ ರ್ಜಾಲ ತಾಣ www.kasapa.in ಮೂಲಕ ಸಹ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಆರ್ಥೋಪಡಿಕ್ ಸಮ್ಮೇಳನ ಇಂದು

ಬೆಂಗಳೂರು: ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ನ 49ನೆ ವಾರ್ಷಿಕ ಸಮ್ಲೇಳನ ಜ.31ರಿಂದ ಫೆ.2ರ ವರೆಗೆ ನಗರದ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಡಾ.ದೀಪಕ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಸಮ್ಲೇಳನದಲ್ಲಿ ಕರ್ನಾಟಕ ರಾಜ್ಯದ ವೈದ್ಯಕೀಯ ಧುರಿಣರು, ಸಂಶೋಧಕರು, ಚಿಕಿತಕರು ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ. ಅಲ್ಲದೇ 680ಕ್ಕೂ ಹೆಚ್ಚು ಸ್ವಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಂದ ಪೇಪರ್ ಮತ್ತು ಪೋಸ್ಟರ್ಗಳನ್ನು ಪ್ರಸ್ತುಪಡಿಸಲಾ ಗುತ್ತದೆ. 3 ದಿನಗಳ ನಡೆಯುವ ಸಮ್ಮೇಳನದಲ್ಲಿ 100ಕ್ಕೂ ಹೆಚ್ಚು ಔಷಧ ಕಂಪನಿಗಳು ಹೊಸ ತಂತ್ರಜ್ಞಾನ ಆಧಾರಿತ ಚಿಕಿತ್ಗೆಗಳ ಉಪಕರಣಗಳನ್ನು

ಯುವಭಕ್ತರ ಪರಿಶ್ರಮದಿಂದ ಮಂದಿರಕ್ಕೆ ಹೊಸರೂಪ । ಕೇರಳ ವಾಸ್ತುಶಿಲ್ಪ ಮಾದರಿಯಲ್ಲಿ ಸಕಲ ವ್ಯವಸ್ಥೆಗಳೊಂದಿಗೆ ಸಜ್ಜು

ಅಮೃತ ಮಲ್ಲಿಕಾರ್ಜುನ, ಭಮರಾಂಬೆಗೆ ಭವ್ಯ ಆವರಣ

ನಿ ವಿಶ್ವವಾಣಿ ಸುದ್ದಿಮನೆ, ಆನೇಕಲ್

ನಗರದ ಪುರಾತನ ದೇವಾಲಯವಾದ ಶ್ರೀ ಭ್ರಮ ರಾಂಬೆ ಸಹಿತ ಶ್ರೀ ಅಮೃತ ಮಲ್ಲಿಕಾರ್ಜುನ ದೇವಾ ಲಯವು ವಿಶಾಲ ಆವರಣ ಹೊಂದಿದರೂ ಆಕರ್ಷಣೆ ಕಳೆಗುಂದಿತ್ತು. ಯುವಭಕ್ಷರ ತಂಡ ಸಂಕಲ್ಪ ಮಾಡಿ ಸತತ 6 ತಿಂಗಳ ಪರಿಶ್ರಮದಲ್ಲಿ ಹೊಸರೂಪ ನೀಡುವಲ್ಲಿ ಯಶಸ್ತಿ ಯಾಗಿದ್ದಾರೆ.

ಸುಂದರ ಸ್ವಾಗತ ಕಮಾನು ಕರ ಜೋಡಿಸಿ ನಮಿಸಿ ಕರೆದರೇ, ಆವರಣ ಪ್ರವೇಶಿಸುತ್ತಿದಂತೆ ಪಾದರಕ್ಷೆಗಳ ತಾಣ, ಕೈ-ಕಾಲು ಶುದ್ದಿಗಾಗಿ ನೀರಿನ ವ್ಯವಸ್ಥೆ ಭಕ್ತರ ಮನಸ್ತನ್ನು ಆಧ್ಯಾತ್ಮದ ಹೊಸಲೋಕಕ್ಕೆ ಕರೆದೊಯ್ಯು ತ್ತದೆ. ಜನರ ಬಾಯಲ್ಲಿ ಕಂಬದ ಗಣಪ ಎಂದು ಭಕ್ತಿ-ಭಾವ ದಿಂದ ಕರೆಸಿಕೊಳ್ಳುವ ಪಶ್ಚಿಮಾಭಿಮುಖ ವಿನಾಯಕನ ಕೃಷ್ಣ ಶಿಲಾಮೂರ್ತಿ ಎಲ್ಲರ ಆಕರ್ಷಣೆ ಯಾಗಿದೆ. ಇತರ ದೇಗುಲಗಳಂತೆ ಮೂರ್ತಿಯನ್ನು ಗರ್ಭಗುಡಿಯಲ್ಲಿ ಬಂಧಿಸದೆ ಪಂಚಭೂತಗಳ ನಡುವೆ ನಿಸರ್ಗದ ಮಡಿಲಲ್ಲಿ ಆರು ಋತುಗಳ ರಶ್ತಿ ಬಿಸಿಲು, ಬೆಳಕು, ಮಳೆ, ಗಾಳಿ, ಮಂಜು, ಛಳಿಗೆ ಮೈಯೊಡ್ಡಿ ಸರ್ವಜನರ ಕಷ್ಟವನ್ನು ಆಲಿಸಿ ಅವರ ಕೈಯಿಂದ ಎಣ್ಣೆ ಮಜ್ಜನ ಮಾಡಿಸಿಕೊಂಡು, ಪುಷ್ಕಾಲಂಕಾರ, ಪಂಚಾಮೃತ, ಒಣಹಣ್ಣುಗಳು, ವಡೆ, ಕಡುಬು ಇತ್ಯಾದಿ ಭಕ್ಷ್ಯಗಳಿಂದ ಅಲಂಕಾರ ಸೇವೆಗಳನ್ನು ಸಮೃದ್ಧವಾಗಿ ಪಡೆದು ಕೇಳಿದವರಿಗೆ ಕೇಳಿದ ವರಕೊಡುವ, ಸಂಕಷ್ಟಗಳನ್ನು ನಿವಾರಿಸಿ



ಆನೇಕಲ್ ನ ನವೀಕೃತ ಶ್ರೀ ಭ್ರಮರಾಂಬೆ ಸಹಿತ ಶ್ರೀ ಅಮೃತ ಮಲ್ಲಿಕಾರ್ಜು ನ ದೇವಾಲಯ ಪ್ರತಿಷ್ಠಾಪನೆಗೆ

ನೆಮ್ಮದಿ ನೀಡುವ ವಿಘ್ನೇಶ್ವರ ಎಲ್ಲರ ಅಚ್ಚುಮೆಚ್ಚಿನ

ಕೇರಳ ಮಾದರಿಯ ನವೀಕೃತ ದೇವಾಲಯ: ಈಗ ಕೇರಳ ಮಾದರಿಯ ನವೀಕೃತ ದೇವಾಲಯ ಹೊಸ ಮಾದರಿಯಲ್ಲಿ ಸಜ್ಜಾಗಿದೆ. 20X20 ಚೌಕಾಕೃತಿ

ಯಲ್ಲಿ ತಾಮ್ರದ ಹೊದಿಕೆಯ ಮಾಡು, ಶಿಲ್ಪಕಲಾ ಕೆತ್ತನೆ ತುಂಬಿರುವ ತೇಗಮರದ ಕಂಬಗಳು, ದ್ವಾರ ದಲ್ಲಿ ಜೋಡಿ ಆನೆಗಳಿಂದ ಸ್ವಾಗತ, ಪ್ರದಕ್ಷಿಣೆ ಮಾಡಲು ಪಾದ ಜಾರದಂತೆ ಸುಂದರ ನೆಲಹಾಸು, ಏಕಾಗ್ರತೆ ಸಾಧಿಸಲು ಪಂಚಲೋಹ ಘಂಟೆ, ಸ್ವಯಂ

ಇಂದು ಪ್ರತಿಷ್ಠಾಪನಾ ಕಾರ್ಯಕ್ಕೆ ಚಾಲನೆ

ಪ್ರಮುಖ ಸೇವಾಕರ್ತರಾದ ವಿ. ಮೋಹನ್, ಆರ್. ಸತೀಶ್, ಆರ್. ದೇವರಾಜ್, ಕೇಬಲ್ ಶಿವು ಅವರು ನೂರಾರು ಸೇವಾಕರ್ತರ ಸಹಕಾರದಲ್ಲಿ ನವೀಕೃತ ದೇಗುಲ ನಿರ್ಮಾಣಕ್ಕೆ ಟೊಂಕಕಟ್ಟಿ ನಿಂತಿದ್ದು ದಿವ್ಯಾ ದಿನೇಶ್ ಗುರೂಜಿ ಅವರು ಜ. 31 ಶುಕ್ರವಾರರಂದು ಪ್ರತಿಷ್ಠಾಪನಾ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಫೆ.1 ಶನಿವಾರ ದಂದು ನವಗ್ರಹಗಳ ಪ್ರತಿಷ್ಠೆ, ಫೆ. 2 ಭಾನುವಾರ ಸ್ಥಂಭ ಗಣಪತಿ ಪ್ರತಿಷ್ಠೆ, ನಾಗದೇವತೆಗಳ ಪ್ರತಿಷ್ಠೆ ನಂತರ ದಿವ್ನ ಸಂಕೀರ್ತನೆ, ನಾದಸ್ವರ, ಪ್ರಸಾದ ವಿನಿಯೋಗ ನಡೆಯಲಿದೆ, ತಾಲೂಕು ದಂಡಾಧಿಕಾರಿ ಶಶಿಧರ ಮಾಡ್ಯಾಳ್, ಪುರಸಭಾಧ್ಯಕ್ಷೆ ಸುಧಾ ನಿರಂಜನ್, ಉಪಾಧ್ಯಕ್ಷೆ ಭುವನಾ ದಿನೇಶ್, ಸದಸ್ಯರು, ಸಹಸ್ರಾರು ಭಗವದ್ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನ ಅರ್ಚಕ ಬಿ.ಎನ್. ದೀಕ್ಷಿತ್ ತಿಳಿಸಿದ್ದಾರೆ.

ಅಮೃತ ಮಲ್ಲಿಕಾರ್ಜುನ ಆಕರ್ಷಣೆ

ಮುಂದೆ ಸಾಗಿಬಂದರೆ ಸುಂದರವಾದ ಕಲ್ಲುಬಸವ ಅಮೃತ ಮಲ್ಲಿಕಾರ್ಜುನ ದೇವರ ಇರುವಿಕೆಯನ್ನು ಸೂಚಿಸುತ್ತದೆ. ಲಿಂಗ ಪುಟ್ಟದಾದರೂ ಆಕರ್ಷಣೀಯವಾಗಿದೆ. ಪಕ್ಷದಲ್ಲಿ ನೆಲೆಸಿರುವ ಭ್ರಮರಾಂಬೆಯು ಸುಂದರವಾಗಿದ್ದು ಅಭಯಧಾರಿಣಿಯಾಗಿರುವಳು. ಸಮೀಪದಲ್ಲೇ ಪ್ರಸಾದ ವಿನಿಯೋಗ ಕೇಂದ್ರ, ಕುಡಿಯುವ ನೀರಿನ ಕೌಂಟರ್ ಪ್ರತ್ಯೇಕವಾಗಿದ್ದು ಹರಿಹರನ ಆರಾಧನೆಗೆ ಹೇಳಿ ಮಾಡಿಸಿದ ಸುಸಜ್ಜಿತ ತಾಣವಾಗಿದೆ. ನಂಬಿ -ಧ್ಯಾನಿಸಿ - ಧನ್ಯರಾಗಿ ಘೋಷಣಾ ಫಲಕ ಅರ್ಥಪೂರ್ಣವಾಗಿದೆ.

ಅರ್ಚನೆ, ಪೂಜೆಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿಂದಾಚೆಗೆ ನಡೆದರೆ ದಂಪತಿ, ವಾಹನಸಹಿತ ನವಗ್ರಹಗಳು ನಮನಕ್ಕೆ ಲಭ್ಯ. ಪಕ್ಕದಲ್ಲೇ ನಾಗರ

ಕಲ್ಲುಗಳು, ಅಶ್ವತ್ಥವೃಕ್ಷ ಪ್ರದಕ್ಷಿಣಾ ಫಲ ನೀಡಲು ಆಗಸದೆತ್ತರಕ್ಕೆ ಬೆಳೆದು ನಿಂತಿವೆ. ನೂತನ ಕಲ್ಲಿನ ಕಂಬ ಗಳ ಮಂಟಪ ರಕ್ಷಾಕವಚದಂತೆ ನಿಂತಿದೆ.

ವಿಶೇಷ ನ್ಯಾಯಾಲಯದಿಂದ ದಿನಾಂಕ ನಿಗದಿ ಜಯಾ ಆಸಿ ತ.ನಾಡು ಸರಕಾರಕ್ಕೆ ಹಸ್ತಾಂತರ



ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾಗಿದ್ದ ಬೆಲೆ ಬಾಳುವ ವಸ್ತುಗಳು ಮತ್ತು ಆಸ್ತಿ ಗಳನ್ನು ತಮಿಳುನಾಡು ಸರಕಾ ರಕ್ಕೆ ಹಸ್ತಾಂತರಿಸಲು ಫೆಬ್ರವರಿ 14 ಮತ್ತು 15 ರಂದು ಎರಡು

ದಿನ ನಿಗದಿಪಡಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ

ಸಿಬಿಐ/ಇಡಿ ಪ್ರಕರಣಗಳ ವಿಚಾರಣೆ ನಡೆಸಲು ಸ್ಥಾಪನೆಯಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾ ಧೀಶ ಮೋಹನ್ ಬುಧವಾರ ಆದೇಶ ಹೊರಡಿಸಿದ್ದು, ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರಕಾರಕ್ಕೆ ಹಸ್ತಾಂತರಿಸಲು ದಿನಾಂಕಗಳನ್ನು ನಿಗದಿಪಡಿಸಿದ್ದಾರೆ. ಜಪ್ತಿ ಮಾಡಲಾದ ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿ ಮೇಲಿನ ಹಕ್ಕುಗಳನ್ನು ಕೋರಿ ಜಯಲಲಿತಾ ಕಾನೂನು ವಾರಸುದಾರ ಜೆ ದೀಪಕ್ ಮತ್ತು ಜೆ.ದೀಪಾ ಸಲ್ಲಿಸಿದ್ದ ಮೇಲ್ಕನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

ವಿಶೇಷ ಕೋರ್ಟ್ ಆದೇಶಕ್ಕೆ ಅಸ್ತು: ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿಯನ್ನು ತಮಿಳುನಾಡಿಗೆ ಹಸ್ತಾಂತರ ಮಾಡುವ ವಿಶೇಷ ನ್ಯಾಯಾಲಯದ ಆದೇಶ ವನ್ನು 2023 ರ ಜುಲೈ 12 ರಂದು ಹೈಕೋರ್ಟ್ ಎತ್ತಿ ಹಿಡಿದಿತ್ತು. ಆದರೆ, ಅದರ ವಿರುದ್ಧ ಮತ್ತೆ ಮೇಲ್ಚನವಿ ಸಲ್ಲಿಕೆಯಾಗಿತ್ತು. ಅಕ್ರಮ ಆಸ್ತ್ರಿಗಳಿಕೆ ಪ್ರಕರಣಕ್ಕೆ ಕೊಳ್ಳಲಾಗಿದ್ದ 7 ಕೆ.ಜಿ. ಚಿನ್ನ, ವಜ್ರಾಭರಣ, 700 ಕೆ.ಜಿ. ಮತ್ತೆ ಹಸ್ತಾಂತರಕ್ಕೆ ದಿನಾಂಕ ನಿಗದಿ ಮಾಡಿದೆ.

ಜಪ್ತಿ ಮಾಡಲಾಗಿದ್ದ ವಸ್ತುಗಳು

- 7040 ಗ್ರಾಂ. ತೂಕದ 468 ಬಗೆಯ ಚಿನ್ನ, ವಜ್ರ ಆಭರಣ. 700 ಕೆ.ಜಿ - ಬೆಳ್ಳಿ ಆಭರಣ.
- 740 ದುಬಾರಿ ಬೆಲೆಯ ಚಪ್ಪಲಿಗಳು, 11,344 - ರೇಷ್ಠೆ ಸೀರೆ, 250 - ಶಾಲುಗಳು
- 12 ರೆಫ್ರಿಜರೇಟರ್, 10 ಟಿ.ವಿ. ಸೆಟ್

ಬೆಳ್ಳಿ, 740 ದುಬಾರಿ ಬೆಲೆಯ ಚಪ್ಪಲಿ ಸೇರಿದಂತೆ ಜಪ್ಪಿ ಮಾಡಲಾಗಿದ್ದ ಅವರ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ವಿಶೇಷ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. **ವಾರಸುದಾರರ ಮೇಲ್ಡನವಿ ತಿರಸ್ಕೃತ:** 2024 ರ ಫೆಬ್ರವರಿ 19ರಂದು, ವಿಶೇಷ ನ್ಯಾಯಾಲಯವು ಬೆಲೆ ಬಾಳುವ ವಸ್ತುಗಳು, ಚಿನ್ನ ಮತ್ತು ವಜ್ರದ ಆಭರಣ ಗಳನ್ನು ಹಿಂದಿರುಗಿಸಲು ದಿನಾಂಕ ನಿಗದಿಪಡಿಸಿತ್ತು. ಮಾರ್ಚ್ 6 ಮತ್ತು 7 ರಂದು ಅಧಿಕೃತ ಅಧಿಕಾರಿಗಳನ್ನು ನಿಯೋಜಿಸುವಂತೆ ತಮಿಳುನಾಡು ಸರಕಾರಕ್ಕೆ ನಿರ್ದೇಶಿ ಸಿತ್ತು. ಆದರೆ, ಅದರ ವಿರುದ್ಧ ಹೈಕೋರ್ಟ್ ನಲ್ಲಿ ಮೇಲ್ಮ ನವಿ ಸಲ್ಲಿಕೆಯಾದ ಕಾರಣ ಹಸ್ತಾಂತರ ಮಾಡಲಾಗಿರ ಲಿಲ್ಲ. ಜಯಲಲಿತಾ ಅವರ ಕಾನೂನು ವಾರಸುದಾರ ರಾದ ಜೆ. ದೀಪಕ್ ಮತ್ತು ಜೆ.ದೀಪಾ ಹೈಕೋರ್ಟ್ ಮೊರೆಹೋಗಿದ್ದರು. ಆದರೆ, ಅವರ ಮನವಿಯನ್ನು ಸಂಬಂಧಿಸಿದಂತೆ ಜಯಲಲಿತಾ ಅವರಿಂದ ವಶಪಡಿಸಿ ಹೈಕೋರ್ಟ್ ತಿರಸ್ತರಿಸಿದ್ದರಿಂದ ವಿಶೇಷ ನ್ಯಾಯಾಲಯ

ಕೇತಗಾನಹಳ್ಳಿ ಸರಕಾರಿ ಭೂಮಿ ಕಬಳಿಕೆ ಪ್ರಕರಣ: ಕೋರ್ಟ್ ಗರಂ ಎಚ್ಡಕ ವಿರುದ್ಧದ ಭೂಹಗರಣ: ಹೈ ಎಚ್ಚರಿಕೆ

ಬೆಂಗಳೂರು: ಪ್ರತಿವಾದಿಗಳು ಪ್ರಭಾವಿಗಳು (ಕೇಂದ, ಸಚಿವ ಎಚ್ ಕುಮಾರಸ್ರಾಮಿ, ಮಾಜಿ ಸಚಿವ ಡಿ.ಸಿ. ವರು) ಎಂದು ನೀವು

ಮಾಡಿಲ್ಲ ತಾನೇ..? ನಿಮಗೆ ಇನ್ನೆರಡು ವಾರ ಸಮಯ ಕೊಡುತ್ತೇನೆ. ನೀವು ಆಸಮರ್ಥರು ಎಂದಾದರೆ ನಿಮ್ಮನ್ನು ಎಲ್ಲಿಗೆ ಕಳಿಸಬೇಕೋ ಅಲ್ಲಿಗೆ ಕಳುಹಿಸುತ್ತೇನೆ. ಹದಿನೈದು ದಿನ ಜೈಲಿನಲ್ಲಿ ಇದ್ದು ಬಂದರೆ ಸರಿ ಹೋಗ್ತೀರಿ ಎಂದು ಹೈಕೋರ್ಟ್ ಮೌಖಿಕವಾಗಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ

ಐದು ವರ್ಷ ಏನೂ

ಯವರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದೆ. ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಸರಕಾರಿ ಭೂಮಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಇದನ್ನು ಜಾರಿಮಾಡಲು ವಿಫಲವಾಗಿರುವ ರಾಜ್ಯ ಸರಕಾರದ ನಡೆ ಪ್ರಶ್ನಿಸಿ ಎಸ್.ಆರ್.ಹಿರೇಮಠ ನೇತೃತ್ತದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಟಿ.ವೆಂಕಟೇಶ್ ನಾಯ್ಕ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಹಿರಿಯ ಅಧಿಕಾರಿ ಹಾಜರು: ಜ.7ರಂದು ಖುದ್ದು ನ್ಯಾಯಾಲಯದ ಮುಂದ ಬರಬೇಕು ನೋಡಿ ಜನ ನಗ್ತಾ ಇದ್ದಾರೆ ಗೊತ್ತಾ? ನೀವೆಲ್ಲಾ ರೂಪಿಸಿದ್ದಾರೆ ಎಂದರು.

ಎಲ್ಲ ಪ್ರತಿವಾದಿಗಳನ್ನೂ ಬೆಂಗಾವಲಿನಲ್ಲಿ ಕರೆಸುತ್ತೇನೆ

ಹೆಚ್ಚುವರಿ ಅಡ್ರೊಕೇಟ್ ಜನರಲ್ ಕಿರಣ್ ರೋಣ ಅವರು ಪ್ರಕರಣಕ್ಕೆ ಸಂಬಂಧ ಸರಕಾರ ಕೈಗೊಂಡಿ ರುವ ಕ್ರಮ ಮತ್ತು ಈತನಕ ಹೈಕೋರ್ಟ್ ಗೆ ಸಲ್ಲಿಸಿರುವ ಅನುಪಾಲನಾ ಅಫಿಡವಿಟ್ ಗಳ ಕುರಿತು ವಿವರಿಸಲು ಮುಂದಾದರು. ಹೈಕೋರ್ಟ್ ಆದೇಶದ ಅನುಪಾಲನೆಗೆ ಮೂರು ತಿಂಗಳಾದರೂ ಕಾಲಾ ವಕಾಶ ನೀಡಬೇಕು ಎಂದು ಕೋರಿದರು. ಆದರೆ, ನ್ಯಾಯಮೂರ್ತಿ ಸೋಮಶೇಖರ್ ಅವರು ರೋಣ ಅವರ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದರು. 2 ವಾರಗಳ ಕಾಲಾವಕಾಶ ನೀಡುತ್ತೇನೆ. ಅಷ್ಟ ರೊಳಗೆ ಆದೇಶ ಪಾಲಿಸಿದರೆ ಸರಿ. ಇಲ್ಲವೆಂದರೆ, ಎಲ್ಲ ಪ್ರತಿವಾದಿಗಳನ್ನೂ ಬೆಂಗಾವಲಿನಲ್ಲಿ ಕರೆಯಿಸಿ ಬಿಡುತ್ತೇನೆ. ಅಧಿಕಾರಿಗಳನ್ನು ಎಲ್ಲಿಗೆ ಕಳುಹಿಸಬೇಕೊ ಅಲ್ಲಿಗೆ ಕಳುಹಿಸುತ್ತೇನೆ ಎಂದರು. ಯಾವುದಾ ದರೂ ವಿಷಯಕ್ಕೆ ಎಸ್ಐಟಿ ರಚಿಸುವುದು ಸರಕಾರಕ್ಕೆ ರೂಢಿಯಾಗಿದೆ ಎಂದು ಚಾಟಿ ಬೀಸಿದರು.

ಎಂದು ಆದೇಶಿಸಿದ್ದ ಹಿನ್ನೆಲೆಯಲ್ಲಿ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಪೀಠದ ಮುಂದೆ ಹಾಜರಾಗಿ, ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪೀಠಕ್ಕೆ ವಿವರಿಸಲು ಮುಂದಾದರು. ಆಗ ನ್ಯಾಯಮೂರ್ತಿ ಸೋಮಶೇಖರ್ ಅವರು ಕೆ ವಾಸುದೇವನ್ ವರ್ಸಸ್ ಟಿ.ಆರ್. ಧನಂಜಯ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಮೊಕದ್ದಮೆಗಳಲ್ಲಿ ಅದೂ ಸಾರ್ವಜನಿಕ ಕಾಳಜಿಯುಳ್ಳ ಪ್ರಕರಣಗಳಲ್ಲಿ ಆಡಳಿತಾಂಗಕ್ಕೆ ಕಿಂಚಿತ್ತೂ ಕರುಣೆ ತೋರಬಾರದು ಎಂದಿದೆ. ಇದನ್ನೇ ನಾನೂ ಅನುಸರಿಸಬೇಕಾಗುತ್ತದೆ ಎಂದು ಗುಡುಗಿದರು

ನ್ಯಾಯಾಂಗ ನಿಂದನೆ ದೋಷಾರೋಪ: ನಿಮ್ಮ ವಿರುದ್ಧ ಈಗಲೇ ನ್ಯಾಯಾಂಗ ನಿಂದನೆಯ ದೋಷಾರೋಪ ನಿಗದಿಗೊಳಿಸುವ ಪ್ರಕ್ರಿಯೆ ಆರಂಬಿಸುತೇನೆ. ನೀವು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ. ವ್ಯವಸ್ಥೆ ಇಲಾಖೆಯ ಸುಧಾರಣೆಗೆ ಇ–ಖಾತಾ ವ್ಯವಸ್ಥೆ

ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡುವ ತನಕ ನಿಮ್ಮ ಸಂಬಳ ತಡೆಹಿಡಿದರೆ ಗೊತ್ತಾಗುತ್ತದೆ ಎಂದು ಎಚ್ಚರಿಕೆ ನೀಡಿದರು

ವಿಚಾರಣೆಯ ನ್ಯಾಯಾಲಯಕ್ಕೆ ಉತ್ತರಿಸಲು ಕೆಟ್ರಾದಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಸರ್. ಆದರೂ, ಸರಕಾರ ತನ್ನೆಲ್ಲಾ ಪ್ರಯತ್ನ ಮಾಡುತ್ತಿದೆ. ನಾವು 14 ಎಕರೆಗೂ ಹೆಚ್ಚು ಅಕ್ರಮಿತ ಸರಕಾರಿ ಭೂಮಿಯನ್ನು ಪಡೆದಿದ್ದೇವೆ. ಸಮಗ್ರ ಮತ್ತು ನಿಷಕ್ಷಪಾತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಾಡಿದ್ದೇವೆ. ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುತ್ತಿದ್ದೇವೆ ಎಂದು ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಹೆಚ್ಚುವರಿ ಅಡ್ತೊಕೇಟ್ ಜನರಲ್ ಕಿರಣ್ ವಿ.ರೋಣ ಅವರು. ಕಠಾರಿಯಾ ಅವರು

imdegene°

INDEGENE LIMITED

(formerly Indegene Private Limited) CIN No. U73100KA1998PLC102040 Regd Office: Aspen Block G4, 3rd Floor, Manyata Embassy Business Park, Outer Ring Road, Nagawara, Bengaluru - 560 045

Extract of Unaudited Consolidated Financial Results for the quarter and nine months ended 31 December 2024

SI.		Quarter ended 31 December 2024	Nine months ended	Quarter ended 31 December 2023
No.	Particulars		31 December 2024	
		Unaudited	Unaudited	Unaudited
1	Revenue from operations	7,204	20,837	6,734
2	Net profit for the period (before tax and exceptional items)	1,463	3,900	1,323
3	Net profit for the period before tax (after exceptional items)	1,463	3,900	1,323
4	Net profit for the period after tax (after exceptional items)	1,097	2,891	988
5	Total comprehensive income for the period	1,229	3,121	984
6	Equity share capital (Face value of ₹ 2 each)	478	478	444
7	Earnings per share (EPS) for the period			
	(face value of ₹ 2 each) (Not annualised for interim periods)			
	(a) Basic EPS	4.59	12.23	4.45
!	(b) Diluted EPS	4.55	12.12	4.42

- Notes: 1. The above results have been reviewed by the Audit Committee and approved by the Board of Directors at its meeting held on 30 January 2025. The statutory auditors have performed a limited review of the Consolidated Financial Results for the guarter and nine months ended 31 December 2024 and have issued an unmodified review report on the same.
- 2. The above Consolidated Financial Results of the Group have been prepared in accordance with Indian Accounting Standards ("Ind AS") 34 - Interim Financial Reporting, recognition and measurement principles of Indian Accounting Standards ("Ind AS") prescribed under Section 133 of the Companies Act, 2013, as amended, read with the relevant rules issued thereunder and in terms of Regulation 33 of the SEBI (Listing Obligations and Disclosure Requirements) Regulations, 2015.
- 3. During the nine months ended 31 December 2024, the Company has completed Initial Public Offer (IPO) of 40,766,550 equity shares of face value of ₹2 each at an issue price of ₹452 per share, comprising fresh issue of 16,833,818 shares aggregating to ₹7,600 and offer for sale of 23,932,732 shares by selling shareholders aggregating to ₹10,818. The Equity shares of the Company were listed on National Stock Exchange of India Limited (NSE) and BSE Limited (BSE) on 13 May 2024. The Company was not mandatorily required to prepare and publish results for the quarter and nine months ended 31 December 2023 in accordance with the regulations.

4. Standalone Information:

SI.		Quarter ended	Nine months ended	Quarter ended	
No.	Particulars	31 December 2024	31 December 2024	31 December 2023	
		Unaudited	Unaudited	Unaudited	
1	Revenue from operations	2,867	8,269	2,600	
2	Profit before tax	661	1,720	408	
3	Net profit for the period	499	1,270	296	
4	Other comprehensive income / (losses)	8	11	(6)	
5	Total comprehensive income for the period	507	1,281	290	

5. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The detailed format of consolidated and standalone results of the Company are available on the National Stock Exchange of India Limited (URL: www.nseindia.com), the BSE Limited website (URL: www.bseindia.com) and on the Company's website (URL: www.indegene.com/investor-

> For and on behalf of the Board of Directors INDEGENE LIMITED (formerly INDEGENE PRIVATE LIMITED)

Bengaluru 30 January 2025

Chief Executive Officer and Executive Director

ಎಸ್ಎಸ್ಎಲ್ಸ್ ವಿದ್ಯಾರ್ಥಿನಿ ಆತ್ಮಹತ್ಯೆ



ಬೆಂಗಳೂರು: ಎಸ್ಎಸ್ಎಲ್ಸ್ ವ್ಯಾಸಂಗ ಮಾಡು ಓದಿಕೊಳ್ಳುವುದಾಗಿ ಹೇಳಿ ಕೊಠಡಿಗೆ ಹೋಗಿ ತ್ತಿದ್ದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತತ್ಮಹತ್ಯೆಗೆ ಶರಣಾದ ಹನುಮಂತನಗರ ಪೊಲೀಸ್ ಶ್ರೀನಗರದ ನಡೆದಿದೆ.

ಭೂಮಿಕಾ (15) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಭೂಮಿಕಾ ಅವರ ಪೋಷಕರಿಗೆ ಇಬ್ಬರು ಮಕ್ಕಳು. ಒಂದು ಹೆಣ್ಣು ಹಾಗೂ ಒಂದು ಗಂಡು. ಭೂಮಿಕಾ ಉತಮ ವ್ಯಾಸಂಗ ಮಾಡುತ್ತಿ ದ್ವಳು. ಪ್ರಿಪರೇಟರಿ ಪರೀಕ್ಷೆ ನಡೆಯುತ್ತಿದ್ದು, ಬುಧ ವಾರ ರಾತ್ರಿ ಊಟ ಮಾಡಿ

ಬಾಗಿಲು ಹಾಕಿಕೊಂಡಿದಾಳೆ. ಆದರೆ ಬೆಳಗಾಗು ವಷ್ಟರಲ್ಲಿ ಸೀರೆಯಿಂದ ಫ್ಯಾನಿಗೆ ನೇಣು ಬಿಗಿದು ಘಟನೆ ಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾಳೆ. ಬೆಳಗಿನಜಾವ ಪೋಷಕರು ಎದ್ದು ನೋಡಿ ದಾಗ ರೂಂ ಬಾಗಿಲು ಹಾಕಿಯೇ ಇತ್ತು. ಬಾಗಿಲು ತಟ್ಟಿದ್ದಾರೆ. ಒಳಗಿನಿಂದ ಪ್ರತಿಕ್ರಿಯೆ ಬಾರದಿದ್ದಾಗ ಗಾಬರಿಯಾಗಿ ಕಿಟಕಿ ಮೂಲಕ ನೋಡಿದಾಗ ಭೂಮಿಕಾ ಆತ್ರಹತ್ಯೆ ಮಾಡಿಕೊಂಡಿರು ವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಹನುಮಂತನಗರ ಠಾಣೆ ಪೊಲೀಸರು ಬಾಗಿಲು ಒಡೆದು ಪರಿಶೀಲಿಸಿದ್ದಾರೆ. ಭೂಮಿಕಾ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಸಾಲಗಾರರ ಕಿರುಕುಳಕ್ಕೆ ಉದ್ಯಮಿ ಸಾವು

ಬೆಂಗಳೂರು: ಸಾಲಗಾರರ ಕಿರುಕುಳ ತಾಳಲಾರದೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ



🛮 ಘಟನೆ ರಾಜಾಜಿನಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ. ತಮ್ಮ ಕಾರನ್ನು ಒಪ್ಪಿಸಿದ್ದರು. ಅರುಣ್ (38) ಆತ್ಮಹತ್ಯೆ ಮಾಡಿಕೊಂಡಿ ರುವ ವ್ಯಕ್ತಿ. ಅರುಣ್ ತಂದೆ ದೇವರಾಜ್

ದೂರಿನ ಹಿನ್ನೆಲೆಯಲ್ಲಿ

ಸಾಲ ನೀಡಿದ್ದ ದಿನೇಶ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕಾಶ್ ನಗರದಲ್ಲಿ ಕಳೆದ 20 ವರ್ಷಗಳಿಂದ ಅರುಣ್ ವಾಸಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ

ವ್ಯವಹಾರಕ್ಕಾಗಿ ಪೂಜಾ ಎಂಟರ್ ಪ್ರೈ. ಹೆಸರಿನಲ್ಲಿ ಫೈನಾನ್ ನಡೆಸುತ್ತಿದ್ದ ದಿನೇಶ್ ಎಂಬುವರನ್ನು 15 ದಿನಗಳ ಹಿಂದೆ ಭೇಟಿಮಾಡಿದ್ದ ಅರುಣ್, 6 ಲಕ್ಷ ರೂ. ಸಾಲ ಪಡೆದಿದ್ದರು. ಇದಕ್ಕೆ ಶ್ಯೂರಿಟಿಯಾಗಿ

ಸಾಲಗಾರನ ಬೆದರಿಕೆ: ಆರು ಲಕ ಹೊಂದಿಸಲು ಸಾಧ್ಯವಾಗದೆ 1.50 ಲಕ್ಷ ರು.ಗಳನ್ನು ಅರುಣ್ ನೀಡಲು ಮುಂದಾದಾಗ ಬೆದರಿಕೆ ಹಾಕಿದ್ದಾರೆ ಎಂದು ದಿನೇಶ್ ವಿರುದ್ಧ ಮೃತನ ತಂದೆ ಪೊಲೀಸ ರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನಿಗದಿತ ಅವಧಿಯೊಳಗೆ ಹಣ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅರುಣ್ನನ್ನು ತಮ್ಮ ಅಂಗಡಿಗೆ ಕರೆಸಿ ದಿನೇಶ್ ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದರು.

ವ್ಲೀಲಿಂಗ್: ಏಕೆ ಕ್ರಮ ಕೈಗೊಂಡಿಲ್ಲ ತ್ತೇವೆ. ಪೊಲೀಸರು ಅವರ ವಿರುದ್ಧ ಯಾವುದೇ

ಬೆಂಗಳೂರು: ಬೆಂಗಳೂರು ನಗರದಲ್ಲಿ



ವ್ದೀಲಿಂಗ್ ಮಾಡು ವವರ ಹಾವಳಿ ಹೆಚ್ಚಾಗಿದ್ದರೂ ಅವರ ವಿರುದ ಕೃಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯವೇಕೆ

ವಿರುದ್ದ ಹೈಕೋರ್ಟ್ ಗರಂ ಅಗಿದೆ. ಬೆಂಗಳೂರು ನಗರದಲ್ಲಿ ವ್ಲೀಲಿಂಗ್ ಸರ್ವೇ ಸಾಮಾನ್ಯವಾಗಿದೆ. ನಗರದ ಕೆಲವು ಪ್ರದೇಶ ಗಳಲ್ಲಿ, ಇಪತ್ರರ ಹರೆಯದ ಯುವಕರು ಸ್ಕೂಟರ್ ಅಥವಾ ಮೋಟಾರ್ ಬೈಕ್ ನಲ್ಲಿ ವ್ಹೀಲಿಂಗ್ ಮಾಡುವು ದನ್ನು ನಾವು ನೋಡು

ಕ್ರಮ ಕೈಗೊಳ್ಳುವುದಿಲ್ಲ. ಈ ಬಗ್ಗೆ ಸರಕಾರ ಏನು ಮಾಡುತ್ತಿದೆ ಎಂದು ಅರ್ಜಿಯ ವಿಚಾರಣೆ ವೇಳೆ⁻ನ್ಯಾಯಮೂರ್ತಿ ಎಂ.ಐ. ಅರುಣ್ ಪ್ರಶ್ನಿಸಿದರು. ದ್ವಿಚಕ್ಕ ವಾಹನದಲ್ಲಿ ಕುಳಿತುಕೊಳ್ಳುವ ಮಕ್ಕಳಿಗೆ ಹೆಲ್ಡೆಟ್ ಕಡ್ಡಾಯ ಕುರಿತಂತೆ ವಿವರವಾದ ಆಕ್ಷೇಪಣೆ ಸಲ್ಲಿಸುವಂತೆ ಎಂದು ಪೊಲೀಸರ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಮತ್ತು ಸವಾರನಿಗೆ ಬಿಗಿಯಾಗಿ ಅಂಟಿಕೊಂಡು ಕೂರುವ ಸುರಕತಾ ಸಾಧನೆ ಬಳಸುವ ಕುರಿತು ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿತ್ತು.

ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳ

ಬೆಂಗಳೂರು: ರಾಜ್ಯ ಸರಕಾರ ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನವನ್ನು ಹೆಚ್ಚಳ ಮಾಡಿ ಸರಕಾರ ಆದೇಶಿಸಿದೆ. ಈ ಕುರಿತಂತೆ ರಾಜ್ಯದ ಆರ್ಥಿಕ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದು, ಆಡಳಿತ ಇಲಾಖಯ ಪ್ರಸ್ತಾವನೆ ಯನ್ನು ಪರಿಶೀಲಿಸಿದೆ.

ಅಲ್ಲ ಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮತ್ತು ಅತಿಥಿ ಉಪನ್ಯಾಸಕರ ಗೌರವಧವನ್ನು ಎಂದು ತಿಳಿಸಿದ್ದಾರೆ.

ounded as follows

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿಶಾಲೆಯ ಅತಿಥಿ ಶಿಕ್ಷಕರ ಪ್ರಸ್ತುತ ಗೌರವಧನ 10,500 ರು. ಜೊತೆಗೆ ಮಾಸ್ಟರ್ ಆನ್ ಡ್ಯೂಟಿ ಭತ್ಯೆ 3,150 ಹಾಗೂ ಪ್ರಯಾಣಭತ್ಯೆ 3000 ರು. ಸೇರಿದಂತೆ ಒಟ್ಟು 16,650 ಕ್ಕೆ ಏರಿಕೆ ಮಾಡಲಾಗಿದೆ.

ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ಪಾವತಿಸು ತ್ರಿರುವ ಗೌರವಧನ 12,000 ರು., ಮಾಸ್ಪರ್ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಆನ್ಡ್ಯೂಟಿ ಭತ್ಯೆ 3150 ರು. ಹಾಗೂ ಪ್ರಯಾಣ ಭತ್ಯೆ 3000 ರು. ಸೇರಿದಂತೆ ಒಟ್ಟು ಹೆಚ್ಚಿಸಲು ಆರ್ಥಿಕ ಇಲಾಖೆ ಸಮ್ಮತಿಸಿದೆ ಗೌರವ ಧನವನ್ನು 18,150 ರು.ಗೆ ಹೆಚ್ಚಳ

ಮಾಡಲಾಗಿದೆ.

🔃 बैंक ऑफ़ बड़ौदा Bank of Baroda ಮಾರಾಟ ಸೂಚನೆ (ಅಡವಿಟ್ಟ ಚಿನ್ನದ ವಸ್ತುಗಳ ಹರಾಜು)

ಬ್ಯಾಂಕ್ ಆಫ್ ಬರೋಡಾ ಮದ್ದೂರು ಶಾಖೆ, ಮಹಾವೀರ್ ಥಿಯೇಟರ್ ಎದುರು. ಹಳೆ ಎಂಸಿ ರಸ್ತೆ, ಮದ್ದೂರು, ಮಂಡ್ಯ ಜಿಲ್ಲೆ-571428.

ಈ ಕೆಳಕಂಡ ಸಾಲಗಾರರು ನಮ್ಮಲ್ಲಿ ಚಿನ್ನದ ಆಭರಣ ಒತ್ತೆಯಿಟ್ಟು ಸಾಲ ಪಡೆದಿರುತ್ತಾರೆ. ಈ ಬಾಬ್ತು ಪಾವತಿ ಮಾಡಬೇಕಾದ ಹಣದ ಬಗ್ಗೆ ಸಾಲಗಾರರಿಗೆ ನೊಟೀಸ್ಗಳನ್ನು ನೀಡಿದ್ದು. ಸಕಾಲದಲ್ಲಿ ಸಾಲದ ಮೊತ್ತ ಮತ್ತು ಬಡ್ಡಿಯನ್ನು ಪಾವತಿ ಮಾಡಿರುವುದಿಲ್ಲ. ದಿನಾಂಕ: 17.02.2025 ರೊಳಗೆ ಆಭರಣಗಳನ್ನು ಬಿಡಿಸಿಕೊಳ್ಳದಿದ್ದಲ್ಲಿ ಬ್ಯಾಂಕಿನ ಅವರಣದಲ್ಲಿ ದಿನಾಂಕ 18.02.2025 ರಂದು ಮಧ್ಯಾಹ್ನ 3.00 ಗಂಟೆಗೆ ಬ್ಯಾಂಕ್ ಆಪ್ ಬರೋಡ, ಮದ್ದೂರು ಶಾಖೆಯ ಅವರಣದಲ್ಲಿ ಬಹಿರಂಗ/

ಆಫ್ಲೈನ್ ಹರಾಜು ಮಾಡಲಾಗುವುದು. ಬ್ಯಾಂಕಿನ ಸಂಪೂರ್ಣ ಗಮನದ ಮೇರೆಗೆ ಯಾವುದೇ ಸೂಚನೆಯಿಲದೆ ಯಾವುದೇ ಅನುಕೂಲಕರ ದಿನಾಂಕದಂದು. ಒಟ್ಟು ತೂಕ 26

ಸ್ಥಳ : ಮದ್ದೂರು ಸಹಿ/– ಅಧಿಕೃತ ಅಧಿಕ ದಿನಾಂಕ : 30.01.2025 ಬ್ಯಾಂಕ್ ಆಫ್ ಬರೊ					
4	ಮುಮ್ತಾಜ್ ಪರ್ವೀನ್	79080600006472	19.2	13	42,533.87
3	ಸುಬ್ರಹ್ಮಣ್ಯಂ ಕೆ	79080600012215	26	20	60,035.42
2	ಎ೦ ಎನ್ ಕೈಲಾಶ್	79080600007258	36.2	25	1,08,194.73
1	owoorious n	79080600013630	30	30	1,43,003.00

PUBLIC NOTICE **PUBLIC NOTICE** 1000 sq. ft., situated at Basapura Village, Begur Hobli, Bangalore South Taluk, and

Public are informed that, my client Sri. S. Chandra Prakash has lost the Original document of 1). Gift Deed dated 09/06/1972 executed by Hanumareddy in favour of Smt. H. Vanamala @ H. Vanamalamma vide regd. as doc. No. 7220/1971-72. If any person/s firm company, institution or organization has any claim are holding the afore mentioned document, they may contact the undersigned in writing within 7 days from the date of this notice falling which it will be presumed that there are no claims.

SCHEDULE

All that piece and parcel of the Property bearing

SCHEDULE
All that piece and parcel of the Property bearing
Sy. No. 19, situated at Chinnappanahalli
Village, K. R. Puram Hobli, Bangalore East
Faluk, now comes under the Jurisdiction of
BBMP Limits Bangalore, Measuring East to
West 40 feet and North South 120 Teet in all
measuring 4800 Sq. ft. and bounded on:
EAST: Bande Road,
WESI: Road,
NORTH: Property belongs to
Sarasamma,

Sarasamma, SOUTH: Road. KSR Associates ADVOCATES & LEGAL CONSULTANTS ADVOCATES & LEGAL CONSULTANTS OFFICE# 53/1, 1th Floor, Guttahalli Main Road, D.T. Street, 8th Cross, Malleshwaram, Bangalore – 560 003 Email: rawksadvocate@gmail.com Mobile: 99450 00789

Public are informed that, my client Meenakshi K.R. is the absolute owner of Site No. 4, BBMP B Katha Sl. No. 1003, Proepty No. 24/5-4, measuring East to West 40 feet North to South 25 feet in all measuring about **ಬೆಂಗಳೂರು:** ದ್ವಿಚಕ್ರ ವಾಹನ

East by: Private Proeprty, Vest by: 30 feet Road.

North by: Site No. 05, South by: Site No. 03, and informing general public that Meenakshi K.R. Intent to mortgage the said property favour of M/s PIRAMAL CAPITAL AND HOUSING FINANCE LIMITED and anyone naving any claim over the said property or an other claims by any person/s Nationalized banks, MNC Banks Private Banks, Co-Operative Banks any Financial institutions Governed by the RBI Rules may lodge their objections in writing within 07 days from this day to the under mentioned Advocate. **ADVOCATES & LEGAL CONSULTANTS**

ADVOCATES & LEGAL OFFICE# 53/1, 1th Floor, Guttahalli Main Road, D.T. Street, 8th Cross, Malleshwaram, Bangalore - 560 003 Email: raviksadvocate@gmail.com

ಮಕ್ಕಳಿಗೆ ಹೆಲ್ಡೆಟ್ ಕಡ್ಡಾಯ: ಸೂಚನೆ

ದಲ್ಲಿ ಪ್ರಯಾಣಿಸುವ ಮಕ್ಷಳಿಗೂ ಹೆಲ್ಡೆಟ್ ಕಡ್ಡಾಯಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ವಿವರವಾದ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಶಿವಮೊಗ್ಗದ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನ ಸಹ ಪ್ರಾಧ್ಯಾಪಕಿ ಮತ್ತು ಮನೋ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಅರ್ಚನಾ ಭಟ್ ಸಲ್ಲಿಸಿದೆ ಅರ್ಜಿ ಮೇರೆಗೆ ಈ ಸೂಚನೆ ನೀಡಲಾಗಿದೆ.